

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ನಮ್ನಾಱ್ವಾರ್ ಅರುಳಿಚ್ಚೆಯ್
|| ನಂಗಳ್ ವರಿವಳ್ಳೈ ||

This document has been prepared by*

Sunder Kidambi

with the blessings of

ಶ್ರೀ ರಂಗರಾವಾನುಜ ಮಹಾದೇಶಿಕೇ

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ನಂಗಳ್ ವರಿವಳೈ ॥

ತಲೈವನೈ ನೋಕ್ಕಿ ಚ್ಚೆಲ್ಲಕ್ಕರುದಿಯ ತಲೈವಿ ಕೂಱ್ಱು

‡ನಂಗಳ್ ವರಿವಳೈಯಾಯ್ ಆಯಂಗಾಳೋ *
ನಮ್ಮುಡೈ ಏದಲರ್ ಮುನ್ನು ನಾಣಿ *
ನುಂಗಟ್ಟು ಯಾರ್ ಒನ್ನುರೈಕ್ಕುಂ ಮಾಱ್ಱುಂ *
ನೋಕ್ಕುಗಿಣ್ಣೇ ಎಂಗುಂ ಕಾಣ ಮಾಟ್ಟೇ *
ಶಂಗಂ ಶರಿದನ ಶಾಯ್ ಇಱಂದೇ *
ತಡ ಮುಲೈ ಪೋ ನಿಱಮಾಯ್ ತ್ತಳರಂದೇ *
ವೆಂಗಣ್ ಪಱವೈಯಿ ಪಾರ್ಗ ಎಂಗೋ *
ವೇಂಗಡವಾಣನೈ ವೇಂಡಿ ಚ್ಚೆನ್ನೇ (೧)

ವೇಂಡಿ ಚ್ಚೆನ್ನೊನ್ನು ಪೆಱುಗಿಱ್ಱಾರಿಲ್ *
ಎನ್ನುಡೈ ತ್ತೋಱಿಯರ್ ನುಂಗಟ್ಟೇಲುಂ *
ಈಂದಿದುರೈಕ್ಕುಂ ಪಡಿಯೈ ಅಂದೋ *
ಕಾಣ್ಣಿಲೇ ಇಡರಾಟ್ಟಿಯೇ ನಾರ್ *
ಕಾಣ್ ತಗು ತಾಮರೈ ಕ್ಕಣ್ಣ ಕಳ್ಳ *
ವಿಣ್ಣವರ್ ಕೋ ನಂಗಳ್ ಕೋನೈ ಕ್ಕಂಡಾಲ್ *
ಈಂದಿಯ ಶಂಗುಂ ನಿಱೈವುಂ ಕೊಳ್ಳಾರ್ *
ಎತ್ತನೈ ಕಾಲಂ ಇಳೈಕ್ಕಿನ್ನೇನೇ ! (೨)

ಕಾಲಂ ಇಳೈಕ್ಕಿಲ್ ಅಲ್ಲಾಲ್ ವಿನೈಯೇ *
ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *
Attention: Please note that the letters ಱ and ಱ denote ೞ and ೟ respectively, in Tamil. Also note that ಱ್ಱ sounds almost like ಱ್ಱ್ರ , ಱ್ಱೈ like ಱ್ಱ್ರೈ , and so on. The consonant-cluster ಱ್ಱ is pronounced somewhere between ಱ್ಱ್ರ and ಱ್ಱ್ರೈ. It is, however, colloquially acceptable to pronounce the clusters ಱ್ಱ and ಱ್ಱ್ರ as ತ್ತ and ನ್ನ, respectively.

ವೇಂಗಡವಾಣನೈ ವೇಂಡಿ ಚ್ಚೆನ್ನೇ (೧)

ವೇಂಡಿ ಚ್ಚೆನ್ನೊನ್ನು ಪೆಱುಗಿಱ್ಱಾರಿಲ್ *
ಎನ್ನುಡೈ ತ್ತೋಱಿಯರ್ ನುಂಗಟ್ಟೇಲುಂ *
ಈಂದಿದುರೈಕ್ಕುಂ ಪಡಿಯೈ ಅಂದೋ *
ಕಾಣ್ಣಿಲೇ ಇಡರಾಟ್ಟಿಯೇ ನಾರ್ *
ಕಾಣ್ ತಗು ತಾಮರೈ ಕ್ಕಣ್ಣ ಕಳ್ಳ *
ವಿಣ್ಣವರ್ ಕೋ ನಂಗಳ್ ಕೋನೈ ಕ್ಕಂಡಾಲ್ *
ಈಂದಿಯ ಶಂಗುಂ ನಿಱೈವುಂ ಕೊಳ್ಳಾರ್ *
ಎತ್ತನೈ ಕಾಲಂ ಇಳೈಕ್ಕಿನ್ನೇನೇ ! (೨)

ಕಾಲಂ ಇಳೈಕ್ಕಿಲ್ ಅಲ್ಲಾಲ್ ವಿನೈಯೇ *
ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *
Attention: Please note that the letters ಱ and ಱ denote ೞ and ೟ respectively, in Tamil. Also note that ಱ್ಱ sounds almost like ಱ್ಱ್ರ , ಱ್ಱೈ like ಱ್ಱ್ರೈ , and so on. The consonant-cluster ಱ್ಱ is pronounced somewhere between ಱ್ಱ್ರ and ಱ್ಱ್ರೈ. It is, however, colloquially acceptable to pronounce the clusters ಱ್ಱ and ಱ್ಱ್ರ as ತ್ತ and ನ್ನ, respectively.

ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *

ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *

ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *

ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *

ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *

ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *

ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *

ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *

ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *

ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *

ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *

ನಾರ್ ಇಳೈಕ್ಕಿನ್ನಿಲ * ಕಂಡು ಕೊಣ್ಣ *

Attention: Please note that the letters ಱ and ಱ denote ೞ and ೟ respectively, in Tamil. Also note that ಱ್ಱ sounds almost like ಱ್ಱ್ರ , ಱ್ಱೈ like ಱ್ಱ್ರೈ , and so on. The consonant-cluster ಱ್ಱ is pronounced somewhere between ಱ್ಱ್ರ and ಱ್ಱ್ರೈ. It is, however, colloquially acceptable to pronounce the clusters ಱ್ಱ and ಱ್ಱ್ರ as ತ್ತ and ನ್ನ, respectively.

ಇಞಾಲಂ ಅಱಿಯ ಪ್ಪಳಿ ಶುಮಂದೇ *
 ನನ್ನದಲೀರ್ ! ಇನಿ ನಾಣಿ ತ್ತಾನ್ ಎನ್ *
 ನೀಲ ಮಲರ್ ನೆಡುಂ ಶೋದಿ ಶೂಱ್ಂದ *
 ನೀಂಡ ಮುಗಿಲ್ ವಣ್ಣ ಕಣ್ಣ ಕೊಂಡ *
 ಕೋಲ ವಳೈಯೊಡು ಮಾಮೈ ಕೊಳ್ಳಾನ್ *
 ಎತ್ತನೈ ಕಾಲಂ ಕೂಡ ಚ್ಚೆನ್ನೇ (೩)

ಕೂಡ ಚ್ಚೆನ್ನೇ ಇನಿ ಎನ್ ಕೊಡುಕ್ಕೇ *
 ಕೋಲ್ವಳೈ ನೆಂಜ ತ್ತೊಡಕ್ಕಂ ಎಲ್ಲಾಂ *
 ಪಾಡಱ್ಱೊಳಿಯ ಇಱಂದು ವೈಗಲ್ *
 ಪಲ್ವಳೈಯಾಮುರ್ ಪರಿಶಳಿಂದೇ *
 ಮಾಡ ಕೊಡಿ ಮದಿಳ್ ತೇ ಕುಳಂದೈ *
 ವಣ್ ಕುಡಬಾಲ್ ನಿನ್ನ ಮಾಯ ಕ್ಕೂತ್ತ *
 ಆಡಲ್ ಪಱವೈ ಉಯರ್ತ್ತ ವೆಲ್ ಪೋರ್ *
 ಆಱಿವಲವನೈ ಆದರಿತ್ತೇ (೪)

ಆಱಿವಲವನೈ ಆದರಿಪ್ಪುಂ *
 ಆಂಗವನ್ ನಮ್ಮಿಲ್ ವರವುಂ ಎಲ್ಲಾಂ *
 ತೋಱಿಯರ್ಗಳ್ ! ನಮ್ಮುಡೈಯಮೇದಾನ್ *
 ಶೋಲ್ಲು ವದೋ ಇಂಗರಿಯದುದಾನ್ *
 ಊಱಿದೋಱುಱಿ ಒರುವನಾಗ *
 ನನ್ನಣವಾಕ್ಕುಂ ಉಣರಲಾಗ *
 ಶೂಱಲ್ ಉಡೈಯ ಶುಡರ್ ಕೊಳ್ ಆದಿ *
 ತೊಲ್ಲೈಯಂಜೋದಿ ನಿನ್ನೈಕ್ಕುಂಗಾಲೇ (೫)

ತೊಲ್ಲೈಯಂಜೋದಿ ನಿನ್ನೈಕ್ಕುಂಗಾಲ್ * ಎನ್
 ಶೋಲ್ ಅಳವನ್ನಿಮ್ಮೈಯೋರ್ ತಮಕ್ಕುಂ *
 ಎಲ್ಲೈ ಇಲಾದನ ಕೂಱ್ಪು ಚ್ಚೆಯ್ಯುಂ *
 ಅತ್ತಿಱಂ ನಿಱ್ಕಿ ಎಮ್ಮಾಮೈ ಕೊಂಡಾನ್ *
 ಅಲ್ಲಿ ಮಲರ್ ತ್ತಣ್ ತುಱಾಯುಂ ತಾರಾನ್ *
 ಆಕ್ಕಿಡುಗೋ ಇನಿಪ್ಪೂಶಲ್ ಶೋಲ್ಲಿರ್ *

ವಲ್ಲಿ ವಳ ವಯಲ್ ಶೂೞ್ ಕುಡಂದೈ *
ಮಾ ಮಲರ್ಕ್ಕಣ್ ವಳರ್ಗಿನ್ಮ ಮಾಲೇ (೬)

ಮಾಲ್ ಆರಿ ಕೇಶವನ್ ನಾರಣನ್ * ಶೀಮಾದವನ್
ಕೋವಿಂದನ್ ವೈಗುಂದನ್ ಎನ್ನೆನ್ನು *
ಓಲಮಿಡ ಎನ್ನೈ ಪ್ಪಣ್ಣಿ ವಿಟ್ಟಿಟ್ಟು *
ಒನ್ನುಂ ಉರುವುಂ ಶುವಡುಂ ಕಾಟ್ಟಾನ್ *
ಏಲ ಮಲರ್ ಕುೞಲ್ ಅನ್ನೈಮೀರ್ಗಾಳ್ ! *
ಎನ್ನುಡೈ ತ್ತೋೞಿಯರ್ಗಾಳ್ ! ಎನ್ ಶೆಯೈರ್ *
ಕಾಲಂ ಪಲ ಶೆನ್ನುಂ ಕಾಣ್ಬದಾಣೈ *
ಉಂಗಳೋಡೆಂಗಳ್ ಇಡೈಯಿಲ್ಲೆಯೇ (೭)

ಇಡೈಯಿಲ್ಲೈ ಯಾನ್ ವಳರ್ತ್ತ ಕಿಳಿಗಾಳ್ *
ಪೂವೈಗಾಳ್ ! ಕುಯಿಲ್ಲಾಳ್ ! ಮಯಿಲ್ಲಾಳ್ *
ಉಡೈಯ ನಂ ಮಾಮೈಯುಂ ಶಂಗುಂ ನೆಂಜುಂ *
ಒನ್ನುಂ ಒೞಿಯ ಒಟ್ಟಾದು ಕೊಂಡಾನ್ *
ಅಡೈಯುಂ ವೈಗುಂದಮುಂ ಪಾೞ್ಕಡಲುಂ *
ಅಂಜನ ವೆೞ್ಪುಂ ಅವೈ ನಣೆಯ *
ಕಡೈಯಿ ಪ್ಪಾಶಂಗಳ್ ವಿಟ್ಟಿಪಿನ್ನೈ
ಅನ್ನಿ * ಅವನ್ ಅವೈ ಕಾಣ್ಕೊಡಾನೇ (೮)

ಕಾಣ್ಕೊಡುಪ್ಪಾನ್ ಅಲ್ಲನ್ ಆಕ್ಕುಂ ತನ್ನೈ *
ಕೈಶೆಯಪ್ಪಾಲದೋರ್ ಮಾಯಂ ತನ್ನಾಲ್ *
ಮಾಣ್ ಕುೞಳ್ ಕೋಲ ವಡಿವು ಕಾಟ್ಟಿ *
ಮಣ್ಣುಂ ವಿಣ್ಣುಂ ನಿೞೈಯ ಮಲರ್ಂದ *
ಶೇಣ್ಣುಡರ್ ತ್ತೋಳ್ಗಳ್ ಪಲ ತೞೈತ್ತ *
ದೇವ ಪಿರಾೞ್ಕ್ಕುನ್ ನಿೞೈವಿನೋಡು *
ನಾಣ್ ಕೊಡುತ್ತೇ ಇನಿ ಎನ್ ಕೊಡುಕ್ಕೇ *
ಎನ್ನುಡೈ ನನ್ನದಲ್ ನಂಗೈಮೀರ್ಗಾಳ್ (೯)

ಎನ್ನುಡೈ ನನ್ನುದಲ್ ನಂಗೈಮೀರ್ಗಾಳ್ ! *
 ಯಾನ್ ಇನಿ ಚ್ಚೆಯ್ವದೇನ್ ಎನ್ ನೆಂಜೆನ್ನೈ *
 ನಿನ್ನಿಡೈಯೇನ್ ಅಲ್ಲೇನ್ ಎನ್ನು ನೀಂಗಿ *
 ನೇಮಿಯುಂ ಶಂಗುಂ ಇರುಗೈ ಕೊಂಡು *
 ಪನ್ನೆಡುಂ ಶೂೞ್ ಶುಡರ್ ಇಾಯಿಱ್ಱೋಡು *
 ಪಾನ್ಮದಿ ಏಂದಿ ಓರ್ ಕೋಲ ನೀಲ *
 ನನ್ನೆಡುಂ ಕುನ್ಱಂ ವರುವದೊಪ್ಪಾನ್ *
 ನಾಣ್ಮಲರ್ ಪ್ಪಾದಂ ಅಡೈಂದದುವೇ (೧೦)

‡ಪಾದಂ ಅಡೈವದನ್ ಪಾಶತ್ತಾಲೇ *
 ಮುಱ್ಱವನ್ ಪಾಶಂಗಳ್ ಮುಱ್ಱಿ ವಿಟ್ಟು *
 ಕೋದಿಲ್ ಪುಗೞ್ ಕ್ಕಣ್ಣನ್ ತನ್ನಡಿಮೇಲ್ *
 ವಣ್ಣುರುಗೂರ್ ಚ್ಚಡಗೋಪನ್ ಶೊನ್ನ *
 ತೀದಿಲ್ ಅಂದಾದಿಯೋರ್ ಆಯಿರತ್ತುಳ್ *
 ಇವೈಯುಂ ಓರ್ ಪತ್ತಿಶೈಯೋಡುಂ ವಲ್ಲಾರ್ *
 ಆದುಂ ಓರ್ ತೀದಿಲರ್ ಆಗಿ * ಇಂಗುಂ
 ಅಂಗುಂ ಎಲ್ಲಾಂ ಅಮೈವಾರ್ಗಳ್ ತಾಮೇ (೧೧)

|| ನಮ್ಮಾೞ್ವಾರ್ ತಿರುವಡಿಗಳೇ ಶರಣಂ ||